

ಕರ್ನಾಟಕ ವಿಧಾನ ಪರಿಷತ್ತು

ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು : ಶ್ರೀ ಎಂ ನಾಗರಾಜು
 (ವಿಧಾನ ಸಭೆಯಿಂದ ಚುನಾಯಿತರಾದವರು)

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 928

ಉತ್ತರಿಸಬೇಕಾದ ದಿನಾಂಕ : 19-08-2025

ಉತ್ತರಿಸಬೇಕಾದ ಸಚಿವರು : ಮಾನ್ಯ ಮುಖ್ಯಮಂತ್ರಿ


ಕ್ರ. ಸಂ.	ಪ್ರಶ್ನೆ	ಉತ್ತರ																												
ಅ)	2019 ರಿಂದ 2025 ರವರೆಗೆ ಕೇಂದ್ರ ಸರ್ಕಾರವು ರಾಜ್ಯದ ಸಹಕಾರ ಇಲಾಖೆಗೆ ಎಷ್ಟು ಸಾಲ ನೀಡಿದೆ; ಮತ್ತು ಎಷ್ಟು ರೈತರು ಸಹಕಾರ ಇಲಾಖೆಯ ವ್ಯಾಪ್ತಿಯ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ; ಸಾಲ ಪಡೆದ ರೈತರಿಗೆ ಎಷ್ಟು ಬಡ್ಡಿ ದರಕ್ಕೆ ಸಾಲ ನೀಡಲಾಗುತ್ತಿದೆ;	ಕೇಂದ್ರ ಸರ್ಕಾರವು ರಾಜ್ಯದ ಸಹಕಾರ ಇಲಾಖೆಗೆ 2019 ರಿಂದ 2025 ರವರೆಗೆ ಯಾವುದೇ ರೀತಿಯ ಸಾಲವನ್ನು ನೀಡಿರುವುದಿಲ್ಲ. ಆದರೆ, ವಾಣಿಜ್ಯ ಬ್ಯಾಂಕುಗಳು ತನ್ನ ಸಾಲ ವಿತರಣೆಯಲ್ಲಿ ಕೃಷಿ ವಲಯಕ್ಕೆ ಶೇ.18 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸಾಲ ವಿತರಿಸಿದಲ್ಲಿ, ಅಷ್ಟು ಮೊತ್ತದ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ವಿನಿಯೋಗ ಮಾಡಬೇಕಿದ್ದು, ಈ ಮೊತ್ತವನ್ನು ಕೇಂದ್ರ ಸರ್ಕಾರ ನಬಾರ್ಡ್ ಸಂಸ್ಥೆಗೆ ಸಹಕಾರ ಸಂಘಗಳಿಗೆ ಮತ್ತು ಗ್ರಾಮೀಣ ಬ್ಯಾಂಕುಗಳಿಗೆ ಅಲ್ಪಾವಧಿ ಕೃಷಿ ಸಾಲ ವಿತರಿಸಲು ರಾಜ್ಯವಾರು ಹಂಚಿಕೆ ಮಾಡಲಾಗುತ್ತದೆ. 2019 ರಿಂದ 2025 ರವರೆಗೆ ಈ ರೀತಿ ನಬಾರ್ಡ್ ಸಹಕಾರ ಸಂಸ್ಥೆಗಳಿಗೆ ವಿತರಿಸಿದ ಪುನರ್ಧನದ ವಿವರ ಈ ಕೆಳಕಂಡಂತಿದೆ. (ರೂ.ಕೋಟಿಗಳಲ್ಲಿ) <table> <tr> <th>ವರ್ಷ</th> <th>2019-20</th> <th>2020-21</th> <th>2021-22</th> <th>2022-23</th> <th>2023-24</th> <th>2024-25</th> </tr> <tr> <td>ಅಲ್ಪಾವಧಿ ಕೃಷಿ ಸಾಲ ವರ್ಷ</td> <td>4200.00</td> <td>5500.00</td> <td>5483.90</td> <td>5550.00</td> <td>5600.00</td> <td>3236.11</td> </tr> </table> 2019 ರಿಂದ 2025 ರವರೆಗೆ ರೈತರು ಸಹಕಾರ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳ ಮೂಲಕ ಕೃಷಿ ಸಾಲ ಪಡೆದ ರೈತರ ಸಂಖ್ಯೆ ಕೆಳಕಂಡಂತಿದೆ. <table> <tr> <th>ವರ್ಷ</th> <th>2019-20</th> <th>2020-21</th> <th>2021-22</th> <th>2022-23</th> <th>2023-24</th> <th>2024-25</th> </tr> <tr> <td>ಅಲ್ಪಾವಧಿ ಕೃಷಿ ಸಾಲ ಪಡೆದ ರೈತರ ಸಂಖ್ಯೆ</td> <td>22,14,686</td> <td>25,67,000</td> <td>27,85,551</td> <td>29,57,134</td> <td>29,26,910</td> <td>29,20,084</td> </tr> </table>	ವರ್ಷ	2019-20	2020-21	2021-22	2022-23	2023-24	2024-25	ಅಲ್ಪಾವಧಿ ಕೃಷಿ ಸಾಲ ವರ್ಷ	4200.00	5500.00	5483.90	5550.00	5600.00	3236.11	ವರ್ಷ	2019-20	2020-21	2021-22	2022-23	2023-24	2024-25	ಅಲ್ಪಾವಧಿ ಕೃಷಿ ಸಾಲ ಪಡೆದ ರೈತರ ಸಂಖ್ಯೆ	22,14,686	25,67,000	27,85,551	29,57,134	29,26,910	29,20,084
ವರ್ಷ	2019-20	2020-21	2021-22	2022-23	2023-24	2024-25																								
ಅಲ್ಪಾವಧಿ ಕೃಷಿ ಸಾಲ ವರ್ಷ	4200.00	5500.00	5483.90	5550.00	5600.00	3236.11																								
ವರ್ಷ	2019-20	2020-21	2021-22	2022-23	2023-24	2024-25																								
ಅಲ್ಪಾವಧಿ ಕೃಷಿ ಸಾಲ ಪಡೆದ ರೈತರ ಸಂಖ್ಯೆ	22,14,686	25,67,000	27,85,551	29,57,134	29,26,910	29,20,084																								

		ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳು ರೈತರಿಗೆ ರೂ. 5.00 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು ರೂ.2.00 ಲಕ್ಷಗಳವರೆಗೆ ಪಶುಸಂಗೋಪನೆ/ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗುತ್ತಿದೆ. ರೈತರು ಗರಿಷ್ಠ ಒಂದು ವರ್ಷದ ಅವಧಿಯೊಳಗೆ ಮರುಪಾವತಿಸಿದ ಅಲ್ಪಾವಧಿ ಕೃಷಿ ಸಾಲಕ್ಕೆ ಮಾತ್ರ ಈ ಪ್ರಯೋಜನ ಅನ್ವಯವಾಗುತ್ತದೆ. ಅವಧಿಯ ನಂತರ ಮರುಪಾವತಿಸಿದ ರೈತರು ಬ್ಯಾಂಕುಗಳು ನಿಗದಿಪಡಿಸುವ ಬಡ್ಡಿ ದರ ಪಾವತಿಸಬೇಕಾಗುತ್ತದೆ.
ಅ)	ಸಹಕಾರ ಇಲಾಖೆ ಮೂಲಕ ರೈತರು ಸಾಲ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾನದಂಡನೆಗಳು ಮತ್ತು ನಿಯಮಾವಳಿಗಳೇನು;	ರೂ. 5.00 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು ರೂ.2.00 ಲಕ್ಷಗಳವರೆಗೆ ಪಶುಸಂಗೋಪನೆ/ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಯೋಜನೆಯಲ್ಲಿನ ಮಾನದಂಡಗಳು ಮತ್ತು ನಿಯಮಾವಳಿಗಳು ಈ ಕೆಳಕಂಡಂತಿರುತ್ತವೆ. 1. ಈ ಯೋಜನೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಪಿಕಾರ್ಡ್ ಬ್ಯಾಂಕುಗಳು ಹಾಗೂ ಡಿಸಿಸಿ ಬ್ಯಾಂಕುಗಳು ರೂ. 5.00 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು ರೂ.2.00 ಲಕ್ಷಗಳವರೆಗೆ ಪಶುಸಂಗೋಪನೆ/ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು ಶೂನ್ಯ ಬಡ್ಡಿದರ ಅನ್ವಯವಾಗುವಂತೆ ರೈತರಿಗೆ ವಿತರಿಸಬೇಕಿರುತ್ತದೆ. 2. ರೈತನ ಭೂಮಿ ಅಥವಾ ವಾಸ ಸ್ಥಳ ಇರುವ ಪ್ರಾಥಮಿಕ ಸಹಕಾರ ಸಂಘದಲ್ಲಿ ರೈತನು ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಸಂಘ ನಿಷ್ಠೆಯ ಆಗಿದ್ದಲ್ಲಿ ಸಂಬಂಧಿಸಿದ ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕು. 3. ರೈತನು ಸಾಲ ಪಡೆಯಲು ನೀಡುವ ಭೂ ದಾಖಲೆಗಳಲ್ಲಿ ಇತರೇ ಯಾವುದೇ ಬ್ಯಾಂಕಿನಿಂದ ಸಾಲ ಪಡೆದಿರಬಾರದು. 4. ಅಲ್ಪಾವಧಿ ಕೃಷಿ ಸಾಲ ವಿತರಿಸಲು ರೈತನು ಹೊಂದಿರುವ ಭೂಹಿಡುವಳಿಗೆ ಮತ್ತು ಬೆಳೆಯುವ ಬೆಳೆಗೆ, ರಾಜ್ಯ ತಾಂತ್ರಿಕ ಸಲಹಾ ಸಮಿತಿ ಪ್ರತೀ ಬೆಳೆಗೆ ನಿಗದಿಪಡಿಸಿದ ಸ್ಕೇಲ್ ಆಫ್ ಫೈನಾನ್ಸ್ ಪ್ರಕಾರ ಬೆಳೆ ಸಾಲದ ಗರಿಷ್ಠ ಮಿತಿಯಾದ ಕೃಷಿ ಪತ್ತಿನ ಮಿತಿ (NCL) ಗೆ ಸಂಬಂಧಿಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಂದ ಅನುಮೋದನೆ ಪಡೆದಿರತಕ್ಕದ್ದು ಹಾಗೂ ಬೆಳೆ ವಿಮೆ ಒಳಗೊಂಡಂತೆ ಸದರಿ ಮಿತಿ ಅಥವಾ ರೂ.5.00 ಲಕ್ಷ ಇದರಲ್ಲಿ ಯಾವುದು ಕಡಿಮೆಯೋ ಆ ಮಿತಿಗೆ ಮಾತ್ರ ಸಾಲ ದೊರೆಯುತ್ತದೆ.

		5. ಸಂಘಗಳು ಹೆಚ್ಚಿನ ಪ್ರಮಾಣದ ಸಾಲ ವಿತರಿಸಿದ್ದರೂ ಸಹ ಶೂನ್ಯ ಬಡ್ಡಿ ದರ ಮೊದಲ ರೂ.5.00 ಲಕ್ಷಗಳವರೆಗಿನ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ. 6. ರೈತನು ತಾನು ಪಡೆದ ಸಾಲವನ್ನು ಸಂಘವು ನಿಗದಿಪಡಿಸಿದ ಗಡುವು ದಿನಾಂಕ ಅಥವಾ ಒಂದು ವರ್ಷ ಇದರಲ್ಲಿ ಯಾವುದು ಕಡಿಮೆಯೋ ಆ ಅವಧಿಯಲ್ಲಿ ಮರುಪಾವತಿಸಿದಲ್ಲಿ ಮಾತ್ರ ಸರ್ಕಾರದ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ. 7. ಜಿಲ್ಲಾ ಸಹಕಾರ ಬ್ಯಾಂಕುಗಳು ನಬಾರ್ಡ್ ನಿಂದ ದೊರೆಯುವ ಪುನರ್ಧನ ಮತ್ತು ತಮ್ಮ ಬಂಡವಾಳದ ಲಭ್ಯತೆ ಆಧರಿಸಿ ರೈತರಿಗೆ ಸಾಲ ಮಂಜೂರು ಮಾಡಲಾಗುತ್ತವೆ.
ಇ)	2019 ರಿಂದ 2025 ರವರೆಗೆ ಸಹಕಾರ ಇಲಾಖೆ ಮೂಲಕ ಎಷ್ಟು ರೈತರು ಸಾಲ ಪಡೆದು ಸಾಲವನ್ನು ಮರುಪಾವತಿಸಿದ್ದಾರೆ;	2019 ರಿಂದ 2025 ರವರೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳಿಂದ 29,35,720 ರೈತರು ಪ್ರತಿ ವರ್ಷ ಅಲ್ಪಾವಧಿ ಕೃಷಿ ಸಾಲ ಪಡೆದು 28,18,562 ರೈತರು ಸಾಲ ಮರುಪಾವತಿ ಮಾಡಿರುತ್ತಾರೆ.
ಈ)	ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದೇ ಇರುವ ಪ್ರಕರಣಗಳಲ್ಲಿ ಸರ್ಕಾರವು ಸಾಲ ಮನ್ನಾ ಮಾಡಲು ಅವಕಾಶವಿದೆಯೇ; ಇದ್ದಲ್ಲಿ, ಇದಕ್ಕೆ ಮಾನದಂಡಗಳೇನು?	ಭಾರತೀಯ ರಿಸರ್ವ್ ಬ್ಯಾಂಕಿನ ಸುತ್ತೋಲೆ ಸಂಖ್ಯೆ RBI/2024-25/100.DOR.STR.REC.54/21.04.048/2024-25, ದಿನಾಂಕ: 31-12-2024 ರನ್ವಯ ರಾಜ್ಯ ಸರ್ಕಾರಗಳು ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಬಾಧಿತರಾದ ರೈತರಿಗೆ ಮಾತ್ರ ಪರಿಹಾರ ಕ್ರಮಗಳನ್ನು DBT (Direct Benefit Transfer) ಮೂಲಕ ಹಣಕಾಸಿನ ಬೆಂಬಲ ನೀಡುವುದರ ಮೂಲಕ ಪರಿಹರಿಸಬಹುದು. ರೈತರ ಆರ್ಥಿಕ ಒತ್ತಡವನ್ನು ನಿವಾರಿಸಲು ಇತರ ಕ್ರಮಗಳು ವಿಫಲವಾದಲ್ಲಿ ಮಾತ್ರ ಕೊನೆಯ ಹಂತವಾಗಿ ಸಾಲ ಮನ್ನಾದಂತಹ ಯೋಜನೆಗಳನ್ನು ಪರಿಗಣಿಸಬಹುದೆಂದು ತಿಳಿಸಿರುತ್ತಾರೆ. ಯೋಜನೆಯ ರೂಪುರೇಷೆ ತಯಾರಿಸುವಾಗ ಸರ್ಕಾರವು ಹಣಕಾಸು ಸಂಸ್ಥೆಗಳೊಂದಿಗೆ ಪೂರ್ವಾಲೋಚಿಸಿ ಈ ಕೆಳಕಂಡ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. 1. ಸಾಲ ಮನ್ನಾ ಯೋಜನೆಯು ಬಾಧಿತ ಸಾಲಗಾರರನ್ನು ಮಾತ್ರ ಗುರಿಯಾಗಿರಿಸಿಕೊಳ್ಳಬೇಕು ಮತ್ತು ಸಕಾಲಿಕ ಸಾಲ ಮರುಪಾವತಿಗಳ ವಿರುದ್ಧ ಯಾವುದೇ ನಿರ್ಬಂಧಿತ ಒಡಂಬಡಿಕೆಯನ್ನು ಹೊಂದಿರಬಾರದು. ಇದಲ್ಲದೆ, ಇದು ವಸ್ತುನಿಷ್ಠ ಆಧಾರದ ಮೇಲೆ ಅರ್ಹ ಸಾಲಗಾರರನ್ನು ನಿರ್ಧರಿಸುವ ಮಾನದಂಡಗಳನ್ನು ನಿರ್ದಿಷ್ಟಪಡಿಸಬೇಕು, ನಿರ್ಣಾಯಕ/ವಸ್ತು ಘಟನೆಗಳ ವಿವರವಾದ ಕಾಲಮಿತಿ, ಫೈಲಿಂಗ್/ಸಲ್ಲಿಕೆಗೆ ಕಟ್-ಆಫ್ ದಿನಾಂಕಗಳು, ಸ್ವೀಕೃತಿ, ಅನುಮೋದನೆ ಮತ್ತು ಕ್ಲೇಮ್‌ಗಳ ಇತ್ಯರ್ಥ ಸೇರಿದಂತೆ ಸರ್ಕಾರದ ಕಡೆಯಿಂದ ಹಣವನ್ನು ಇತ್ಯರ್ಥಪಡಿಸುವಲ್ಲಿನ ವಿಳಂಬಕ್ಕಾಗಿ ಪರಿಹಾರ ಷರತ್ತುಗಳನ್ನು ಒಳಗೊಂಡಿರತಕ್ಕದ್ದು.

		2. ಸಾಲ ನೀಡುವ ಸಂಸ್ಥೆಗಳು ಸರ್ಕಾರದಿಂದ ಹಣವನ್ನು ಸ್ವೀಕರಿಸುವ ದಿನಾಂಕದವರೆಗೆ ಅಸಲು ಮತ್ತು ಸಂಚಿತ ಬಡ್ಡಿ ಸೇರಿದಂತೆ ವ್ಯಾಪ್ತಿಗೆ ಬರುವ ಸಾಲಗಾರರ ಸಂಪೂರ್ಣ ಬಾಕಿಗಳನ್ನು ಸಾಲ ಮನ್ನಾ ಯೋಜನೆ ಒಳಗೊಳ್ಳಿಸಬೇಕು. 3. ಹಣಕಾಸು ಸಂಸ್ಥೆಗಳ ಪುಸ್ತಕದಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡುವವರೆಗೆ ರೈತರ ಹೆಸರಿನಲ್ಲಿಯೇ ಸಾಲ ಮುಂದುವರೆಯುತ್ತದೆ. ರೈತರ ಖಾತೆಗಳನ್ನು ಮುಕ್ತಾಯಗೊಳಿಸಿ ಸರ್ಕಾರದಿಂದ ಬರತಕ್ಕ ಬಾಬು ಎಂಬ ಖಾತೆಯನ್ನು ಸೃಷ್ಟಿಸಲು ಅವಕಾಶವಿರುವುದಿಲ್ಲ. 4. ಯೋಜನೆಯ ಸಂಪೂರ್ಣ ಅನುಷ್ಠಾನ ಮತ್ತು ಸರ್ಕಾರಗಳು ಬ್ಯಾಂಕ್‌ಗಳಿಗೆ ಕ್ಲೇಮ್‌ಗಳ ಇತ್ಯರ್ಥವನ್ನು ಸಾಮಾನ್ಯವಾಗಿ 45 ರಿಂದ 60 ದಿನಗಳಲ್ಲಿ ಪೂರ್ಣಗೊಳಿಸಬೇಕು. 5. ಆರ್‌ಬಿಐ / ನಬಾರ್ಡ್ ಹೊರಡಿಸಿದ ಯಾವುದೇ ನಿಯಂತ್ರಕ ಸೂಚನೆಗಳಿಗೆ ವಿರುದ್ಧವಾದ ಯಾವುದೇ ನಿಬಂಧನೆಯನ್ನು ಸಾಲ ಮನ್ನಾ ಯೋಜನೆ ಒಳಗೊಂಡಿರಬಾರದು.
--	--	--

ಕಡತ ಸಂಖ್ಯೆ: ಸಿಒ 227 ಸಿಎಲ್‌ಎಸ್ 2025


 (ಸಿದ್ದರಾಮಯ್ಯ)
 ಮುಖ್ಯಮಂತ್ರಿ